

# THE ORACLE

MANGALURU BRANCH (SIRC) E-NEWSLETTER

VOLUME 01 | ISSUE 11 | DECEMBER 2024 - JANUARY 2025 | MANGALURU





## From the desk of the Chairman

CA. Gautham Pai D.  
Chairman – ICAI Mangaluru



Dear Members,

As we approach the end of the year, it's a time to reflect on the journey we've taken and to set our sights on the opportunities the new year holds. I extend my heartfelt wishes to each one of you for a very Happy and Prosperous New Year 2025!

Looking back, the year 2024 has been a highly rewarding and eventful year for the Mangaluru Branch. We have successfully organized a wide array of events, each catering to the diverse needs of our members, ranging from Study Circles, Half Day Seminars, and One Day Seminars to Workshops, Certificate Courses, and even an International Study Tour. With each initiative, we have aimed to provide our members with the utmost exposure and valuable experiences.

December was no different, as we kicked off with a Half Day Seminar on the GST Amnesty Scheme and the much-discussed Safari Retreat Verdict, delivered by CA. Jatin Christopher. The highlight of the month was undoubtedly the National Conference, which was hosted with great grandeur and pomp. From esteemed guests to top-tier session speakers, the event provided our members with two full days of enriching discussions and takeaways. The Cultural Extravaganza, a hallmark of the Mangaluru Conference, lived up to its reputation with stellar performances that wowed the attendees. Feedback from delegates has confirmed that the conference was an exceptional experience—a true reflection of the effort put into making it a complete package.

Additionally, we held two outreach programs in December. The first was a joint event with KCCI Mangaluru on the Declaration of Foreign Income & Assets, and the second was in collaboration with the Income Tax Department on the Vivad Se Vishwas Scheme. Both programs saw strong participation and provided our members with useful insights.

Our educational initiatives continued with the launch of the 3rd batch of the AICA Level 1 Certificate Course in Mangaluru, which attracted over 60 participants. We are grateful for the enthusiasm and quality of participation from all involved.

This month also saw interactive meetings with key figures such as the Honorable Police Commissioner, the Vice Chancellor of Mangaluru University, and the faculty and students at Srinivas University. These discussions will help us strengthen our outreach and collaboration with various institutions.

On the election front, we congratulate the newly elected members to the Central Council of ICAI and the Regional Council. We look forward to their continued support and guidance. As we move into the New Year, our own Branch elections are scheduled for January 24th, 2025, and we invite you to submit your nominations to join the Managing Committee and contribute to the growth of our branch.

In closing, I want to express my gratitude to each one of you for your unwavering support throughout the year. I look forward to another year of success and progress, and I encourage you all to stay engaged as we continue to serve the interests of our members.

With warm regards and best wishes for the New Year!

CA. Gautham Pai D.  
Chairman – ICAI Mangaluru



# Section 154 of the Income tax Act, 1961



CA. Ankush Shetty

Section 154 of the Income tax Act, 1961 (Section 35 of the erstwhile Income tax Act, 1922) is a section that acknowledges the adage - 'To err is human'. This section empowers an Income tax Authority (referred to in Section 116) to make an amendment in any of the following documents, subsequent to the discovery of a 'mistake apparent from record':

- a. Any order passed by an Income tax authority under the provisions of the Act;
- b. Any intimation or deemed intimation under Section 143(1);
- c. Any intimation under section 200A(1);
- d. Any intimation under Section 206CB(1).

Before we proceed to discuss the section in detail, one must understand that the only authority which can rectify the order under this section is the authority which passed the order in the first place, and no other. Further, if any matter has been considered and decided in any proceeding by way of appeal or revision concerning an order referred above, the authority passing such order is empowered to amend the order in relation to matters, excluding the ones which have been so considered and decided.

It is also worthwhile to note that the power conferred by this Section is to only enable the authorities to rectify the mistakes that are 'apparent' from record. It becomes important, therefore, for one to understand the categories of 'mistake' that the Legislature construes to be 'apparent', while also trying to understand the phrase 'from the record' under this section. In the ensuing paragraphs, I have made a humble attempt to delve into these intricacies.

**Mistake apparent from record:**

While it is important to understand the 'mistakes' that can be rectified under Section 154, it is equally important to understand scenarios that do not fall under the purview of rectification under this section. Below are few of the principles established over time through the decisions of the judiciary:

- For a mistake to be rectified under Section 154, it should be obvious, clear, and patent and should not involve two opinions.<sup>1</sup>
- Rectification u/s 154 cannot be sought on the basis of retrospective amendments in law.<sup>2</sup>
- If law confers discretionary powers upon a taxing authority for the imposition of a liability, and the taxing authority has not imposed such liability, the court would rather lean in favour of the view that the taxing authority had exercised its discretion rather than the view that it had overlooked the law<sup>3</sup>, thereby not permitting a rectification under Section 154 since, it does not qualify as a 'mistake apparent from record'.



- When there is a conflict of opinion among benches of a Court, the Assessing Officer cannot exercise jurisdiction for rectification under Section 154.4

- Where the High Court has found the matter to be a substantial question of law, it requires consideration of rival arguments and examination of pros and cons of rival contentions. Therefore, such matters do not fall under the purview of a 'mistake apparent from record' which could be rectified under Section 154.5

- A rectification that was made at a time when the issue was debatable will not be upheld/validated by a subsequent decision of the Supreme court, settling the issue.<sup>6</sup> However, if the subsequent decision of the Supreme court was based on a prior decision of the Supreme court, it was held that the question was not debatable even before the later decision of the Supreme Court.<sup>7</sup>

- Submission of corroborative evidence with the application for rectification requires investigations and verification and as such the same is outside the purview of provisions of section 154 of the Act.<sup>8</sup> Below is an illustrative list of scenarios that qualify as 'mistake apparent from record' under section 154:

a. A clerical or arithmetical mistake.

b. Incorrect computation of cost of acquisition of a depreciable asset.

c. Not following a binding decision of the special bench of the ITAT.

d. Levy of tax under a statutory provision which is subsequently held by the Supreme Court to be inoperative and ineffective.

e. Assessment or order, which on the basis of the decision of the Supreme court or appropriate High Court is found to be erroneous or time barred.

f. Overlooking a mandatory provision of law which leaves no option or discretion to the taxing authority- e.g omission to charge tax, surcharge or interest, or miscalculating interest.

- Understanding the phrase 'from the Record' under section 154 - Now that we have an elementary understanding of what constitutes a 'mistake apparent', let us try and understand the significance of the phrase 'from the record' used in the section. Below is the essence of a few judgements that elucidate the meaning of this phrase:

- An order for rectification for an earlier year is a part of the 'record' and can be relied upon to make a rectification in the subsequent year.<sup>9</sup>

- Reference to documents outside the record and the law is impermissible when applying the provisions of section 154.<sup>10</sup>

- Assessment order passed for a partnership firm does not form a part of the record of its partners' personal assessments and consequently a partner's assessment cannot be rectified under this section apart from section 155(1), if on completion of firm's assessment, it is found that the partner's share of profit is taken at a wrong figure.<sup>11</sup>

- If a long-term capital gain has been claimed as a short-term capital gain, and such mistake was easily identifiable from the documents filed during assessment, it is a mistake apparent from the face of the record.<sup>12</sup> But when the Assessee has to prove it from other extraneous material, it is not a mistake apparent from the record.<sup>8</sup>



### Audi Alteram Partem:

This is one of the principles of natural justice that is embedded in Section 154. 'Audi Alteram partem' is a Latin phrase meaning 'listen to the other side'. It is the principle that 'no person should be judged without a fair hearing'. Whenever there is any amendment/rectification that has the effect of:

- i. Enhancing an assessment or;
- ii. Reducing a refund or ;
- iii. Increasing the liability of the assessee,

sub-section (3) of Section 154 imposes upon the revenue, an obligation to serve upon the assessee, a notice of its intention to do so and to allow the assessee a reasonable opportunity of being heard. An order of rectification that has the effect of causing any of the aforementioned changes will be rendered invalid unless the assessee is given notice and allowed reasonable opportunity of being heard.<sup>13</sup> However, such opportunity need not be given if the order of rectification reduces the assessment. The requirement to afford an opportunity to the assessee is only if the order for rectification has the effect of placing the assessee at a disadvantage and not otherwise.

### Notice of demand:

Sub-section (6) of section 154 mandates the service of a notice of demand, when the order for rectification has the effect of either enhancing the assessment, reducing the refund, or increasing the liability. Such notice shall be deemed to have been issued under Section 156 and the provisions of the Income tax Act shall be applicable accordingly. If, on the other hand, the effect of rectification is a reduction in the amount of tax due under a notice of demand already issued, it would not be necessary to issue a fresh notice of demand.

### Time limits:

The Legislature was conscious about ensuring that the window for rectification under section 154 is not left open indefinitely, thereby inserting sub-section (7), prescribing the time limit for rectification to be 4 years from the end of the financial year in which the order sought to be amended is passed, excepting the cases covered in section 155, for which the time limit of 4 years has to be reckoned from the dates specified in that section. Further, an application for rectification under section 154 shall be disposed of within a period of 6 months from the end of the month in which the application is received by the Income tax authority, either by making the amendment or by refusing to allow the claim.

### Article 226 of the Constitution:

There could be instances where Income tax authorities fail to dispose an application for rectification made within the prescribed timelines. In such cases, the assessee can approach the judiciary under Article 226 of the Constitution of India, for the issuance of a Writ, compelling the Authority to dispose of the application even if the period of limitation under Section 154 has expired. A Writ petition can also be filed if the authority wrongly rejects an application to rectify a mistake apparent from record or if the action taken or sought to be taken is not justified under this section or does not comply with its requirements, or is time-barred under this section. However, it is important to note that a Writ petition against an order of rectification under section 154 will not normally lie, since there is an alternate remedy of appeal.

To conclude, one must appreciate the foresight that the Legislature has demonstrated by inserting section 154 in the Act of 1961 (section 35 of the erstwhile Act of 1922) to facilitate the correction of mistakes that are apparent from record. The absence of such a provision would have increased the number of cases pending with the Appellate authorities unnecessarily, which would have been nothing short of tragic - both for the revenue and the assessee!



# Legal Update Under Indirect Tax



CA. Nitesh Nayak

## Introduction:

In the ever-evolving landscape of taxation, businesses face a lot of challenges and opportunities, particularly in the realm of indirect taxation. Keeping abreast of the latest legal developments in this arena is not just prudent it's imperative for compliance.

In essence, this legal update serves as a beacon amidst the complexities of indirect taxation, illuminating the path forward for businesses seeking to navigate regulatory issues with confidence and compliance.

This Article covers case laws w.r.t:

- I. Denial of ITC on goods purchased for sale promotion activity.
- II. The interest computation u/s 50(3)-Total of CGST, SGST and IGST is to be considered.

I. Denial of ITC on goods purchased for sale promotion activity.

M/S. ARS STEELS AND ALLOY INTERNATIONAL PRIVATE LIMITED, VERSUS THE STATE TAX OFFICER, THE DEPUTY COMMISSIONER (CT) , CHENNAI-  
2024 (12) TMI 398 - MADRAS HIGH COURT

## Facts of the Case:

The petitioner, a manufacturer, was involved in a dispute over the denial of Input Tax Credit (ITC) on purchases made for sales promotional activities. Specifically, the petitioner had purchased Gold Coins and T-shirts for promotional purposes to boost the sales of its manufactured products. These goods were given away to dealers as free samples or gifts to encourage sales. However, the department denied ITC on these goods, and the matter was raised before the Appellate Commissioner after earlier challenges to the assessment orders.

## Legal Provisions Involved:

Section 16(1) of the CGST Act 2017 allows a registered person to claim ITC on the tax paid on goods and services used or intended to be used for business purposes.

Section 17(5)(h) of the said Act specifically disallows ITC on goods that are lost, stolen, destroyed, written off, or disposed of as gifts or free samples.

Section 49(4) of the said Act outlines how ITC is to be credited to the Electronic Credit Ledger and provides the process for its utilization. The section specifies that ITC claims must comply with the restrictions and conditions stipulated under the Act, including the restrictions outlined in Section 17(5) of the said Act.

## Arguments:

### • Petitioner's Arguments:

The petitioner argued that their promotional activities were an integral part of their business operations and therefore, they should be allowed ITC on goods like Gold Coins and T-shirts.

They further contended that promotional goods were used to promote the petitioner's products and increase sales, and thus would fall within the ambit of Section 16(1) of the said Act, which permits ITC on goods used for business purposes.



• Respondent's (Government) Arguments:

The respondents emphasized the restriction in Section 17(5)(h), which specifically denies ITC on goods disposed of as gifts or free samples. Since the promotional items were given away as free gifts, they fell under this category, and thus ITC was not applicable.

The respondents pointed to the Maharashtra Advance Ruling Authority's decision (M/s Biostadt India Limited) and argued that the legal position was clear in terms of the restrictions imposed by Section 17(5) of the said Act.

Court's Reasoning and Conclusion:

The court carefully examined the provisions of Section 17(5), particularly Section 17(5)(h), which disallows ITC on goods that are disposed of as gifts or free samples.

The court noted that Gold Coins and T-shirts were given to intermediaries (dealers/retailers) as promotional items, which clearly fell under the category of goods disposed of as gifts or free samples.

Despite the petitioner's argument that these goods were for the furtherance of business, the court upheld that the specific restriction in Section 17(5)(h) prevails, and ITC on such promotional goods was not permitted.

Authors View:

ITC claimed on sale promotion activities could be disputable by the department considering the above case law. However, it can be proved that such sales promotional expenses are part of the costing for outward supplies the ITC claim could be disputed as eligible.

II. The interest computation u/s 50(3)-Total of CGST, SGST and IGST is to be considered.

Rejimon P Alex Vs. UOI [2024-TIOL-2024-HC-KERALA-GST]

Facts of the Case:

The appellant, operating a proprietorship named "Padiken Silks" and registered for GST, received various inward supplies during the period from July 2017 to March 2018. For inter-state supplies, IGST was paid by the supplier. However, the appellant mistakenly reported the IGST as nil in Form GSTR-3B and added the bifurcated CGST and SGST components of the IGST to the corresponding columns for eligible credit. This caused a mismatch between Form GSTR-2A (which showed the IGST paid) and Form GSTR-3B. The assessing authority claimed the appellant used "unavailable credit" and issued a demand notice.

GST Provision:

Section 49(2) of the CGST Act, 2017 governs the electronic credit ledger and the utilization of ITC. In terms of section 49(5) of the said Act the amount of input tax credit available in the electronic credit ledger of the registered person on account of-

(a) integrated tax shall first be utilised towards payment of integrated tax and the amount remaining, if any, may be utilised towards the payment of central tax and State tax, or as the case may be, Union territory tax, in that order;

(b) the central tax shall first be utilised towards payment of central tax and the amount remaining, if any, may be utilised towards the payment of integrated tax;

(c) the State tax shall first be utilised towards payment of State tax and the amount remaining, if any, may be utilised towards payment of integrated tax

Arguments:

• Appellant's Argument: The appellant argued that there was no excess utilization of credit as the IGST paid on inter-state supplies was correctly split into CGST and SGST. The error was in the reporting of IGST in Form GSTR-3B, which did not affect the availability or utilization of credit. The appellant further contended that there was no revenue loss, and the mistake was purely technical.



- **Respondent's Argument:** The tax authorities claimed that the appellant had utilized "unavailable credit" for CGST and SGST payments due to the mismatch between Form GSTR-2A and Form GSTR-3B.

**Conclusion:**

The Court noted that the appellant's actions did not result in any revenue loss, and the claim of "excess utilization" of credit was not substantiated. The case referred to a similar case where credit adjustment between CGST/SGST and IGST was allowed, as it was deemed revenue-neutral. The Court concluded that the appellant's error in reporting did not violate the legal provisions, especially since there was no financial impact. The authorities were directed to process the refund application, without deciding on the legality of the appellant's actions.

**Authors View:**

Taxpayers are required to consider the overall credit balance available in the ledger (CGST+SGST+IGST) while computing interest liability where excess availment in one of the tax head which has a compensating short claim in other tax heads having revenue neutral effect to the exchequer.

This same stand can also be considered in table 8D of GSTR9, where there is a negative balance in one tax head & positive in others.

**Disclaimer:**

The views expressed in this article are personal to the authors and are an attempt to interpret the nascent GST law. We recommend professional assistance where required.

Queries or Feedback on this informative article can be shared to [niteshnayak@hnaindia.com](mailto:niteshnayak@hnaindia.com) or [akshay@hnaindia.com](mailto:akshay@hnaindia.com)



  
**ASHOKA**  
BUSINESS CENTER

AIRPORT ROAD, KAPIKAD,  
MANGALORE

**The next big thing in IT.**

Invest Smart, Invest in Mangaluru.




Premium  
Workspace



Technology &  
Global Connect



Invest in  
Future



PROMISED

**8%**

RENTAL YIELD

PRM/KA/RERA/1257/333/PR/011024/007107



**+91 96117 30555**



# How AI is Revolutionizing Audit Processes



## Mr. Prabhakar Kudva, Director, Samvitti Capital

- A Computer Science Engineer and a Business Management Graduate
- Astute active Investor and Trader since 15 years.
- One among 40 under 40 Investment managers by AIWMI (Association of International Wealth Management of India).
- Principal Officer and Fund Manager of the PMS Schemes that Samvitti manages.

The role of artificial intelligence (AI) in shaping the future of the accounting profession cannot be overstated. From data analysis to fraud detection, AI is bringing unprecedented accuracy and efficiency to the auditing process. While traditional auditing relies heavily on manual effort and judgment, AI-powered tools are transforming this space by automating repetitive tasks, improving risk assessment, and enabling real-time monitoring. This article explores how AI is revolutionizing audit processes, its benefits, challenges, and the evolving role of auditors in an AI-driven world.

## The Traditional Audit Process: Challenges

Auditing has long been considered a labor-intensive process involving tasks such as data sampling, document verification, and financial statement analysis. While essential, these tasks are prone to human error and often limited by time and resource constraints. Auditors frequently rely on sampling methods, which, although statistically sound, might not capture the full spectrum of risks present in financial datasets. Additionally, the increasing complexity of financial systems, regulatory frameworks, and compliance requirements has made traditional auditing methods less efficient.

Auditors are expected to analyze larger datasets, uncover hidden patterns, and ensure compliance with multiple regulations—all within tight deadlines. These challenges have paved the way for technological advancements like AI to play a pivotal role in auditing.

## How AI Enhances Audit Efficiency

AI brings transformative changes to the auditing process by automating routine tasks, enabling large-scale data analysis, and enhancing decision-making. Here's how AI is improving audit efficiency:

### 1. Data Analysis at Scale

AI-powered tools can analyze millions of transactions in seconds, uncovering patterns, trends, and anomalies that might otherwise go unnoticed. Unlike traditional methods, where auditors rely on sample testing, AI allows for full population testing, providing a comprehensive view of financial data. This minimizes the risk of missing critical errors or fraud.



## Tools and Technologies for AI-Powered Auditing

Several AI-driven tools are transforming the auditing landscape. Some popular examples include:

- **MindBridge Ai Auditor:** A powerful tool that uses machine learning to detect anomalies in financial data, improving audit quality and efficiency.
- **CaseWare IDEA:** This tool automates data analytics for auditors, helping them identify risks and streamline workflows.
- **SAP Analytics Cloud:** Integrates AI capabilities into enterprise resource planning (ERP) systems, enabling real-time financial analysis and reporting.

These tools not only enhance accuracy but also allow auditors to focus on strategic tasks, improving overall productivity.

## Challenges in Adopting AI in Auditing

While AI offers immense potential, its adoption in auditing is not without challenges:

### 1. Data Quality Issues

AI systems require clean, structured, and well-organized data to function effectively. In many cases, organizations struggle with inconsistent or incomplete datasets, limiting AI's effectiveness.

### 2. Cost of Implementation

AI tools and technologies come with a high initial investment. Organizations must also invest in training their staff to effectively use these tools, which can be a significant barrier for smaller firms.

### 3. Ethical Concerns

The reliance on AI raises questions about accountability and ethical considerations. For example, if an AI system flags a transaction incorrectly, who is responsible—the auditor or the algorithm?

### 4. Regulatory Barriers

Auditing standards are still evolving to accommodate AI-driven processes. Auditors must ensure compliance with existing regulations while integrating AI into their workflows.

## The Evolving Role of Auditors in an AI-Driven World

As AI automates routine tasks, the role of auditors is shifting from data crunching to strategic advisory. Auditors are now expected to:

- Interpret AI-generated insights and provide actionable recommendations.
- Collaborate with technology experts to develop custom AI solutions tailored to client needs.
- Ensure ethical and regulatory compliance while leveraging AI tools.
- Continuously upskill in areas like data analytics, machine learning, and cybersecurity to stay relevant.

AI augments human capabilities, enabling auditors to deliver higher-quality services and focus on value-added activities.



## Future Trends in AI and Auditing

The future of auditing is poised for significant transformation, driven by advancements in AI and related technologies. Key trends to watch include:

- **Fully Automated Audits:** Low-risk clients may see end-to-end automated audits, freeing up auditors for more complex engagements.
- **Cybersecurity Audits:** With the rise of digital transactions, AI-powered tools will play a crucial role in safeguarding financial systems.
- **Integrated AI Solutions:** Collaboration between auditors, tech companies, and regulators will lead to the development of integrated AI solutions tailored to specific industries.

## Conclusion

AI is revolutionizing auditing by enhancing efficiency, accuracy, and risk assessment. While challenges like data quality and regulatory compliance remain, the benefits of AI far outweigh its limitations. For auditors, embracing AI is not just an option—it's a necessity to stay competitive in a rapidly evolving landscape. By leveraging AI tools and upskilling in relevant technologies, auditors can transition into strategic roles, adding value to their clients and the profession as a whole.

The future of auditing is here, and AI is leading the way.



# The month gone by – December 2024

## 04.12.2024\_Half Day Seminar on GST Amnesty Scheme & Safari Retreat Verdict





# 12.12.2024 & 13.12.2024\_National Conference DAKSH

## Culturals





# 12.12.2024 & 13.12.2024\_National Conference DAKSH

## Inaugural Ceremony





# 12.12.2024 & 13.12.2024\_National Conference DAKSH

## Session Speakers





# 14.12.2024\_Outreach Programme with KCCI Mangaluru





# 19.12.2024\_Outreach Programme on Vivad Se Vishwas Scheme





21.12.2024\_AICA Level - 1 Certificate Course Batch No. 86



Outreach Programme

Interaction with Students & Faculties of Srinivas University





## Outreach Programme

Interactive Meet with Honorable Police Commissioner CA. Anupam Agrawal



Interactive Meet with Mangaluru University  
Vice Chancellor Prof. P. L. Dharma



We Care Alumni Initiative





# Featured on Newspaper

**VIJAYAVANI**

**ರಾಷ್ಟ್ರೀಯ ಸಮ್ಮೇಳನದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿಕೆ ಉದ್ಯಮಶೀಲತೆಗೆ ಲೆಕ್ಕಪರಿಶೋಧಕ ಪಾತ್ರ ಅನನ್ಯ**



ಮಂಗಳೂರು: ಉದ್ಯಮಶೀಲತೆ ಅಭಿವೃದ್ಧಿಯನ್ನು ಲಕ್ಷ್ಯರಹಿತವಾಗಿ ಕೊಡಲು ಅನುಕೂಲವಾದುದು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಉದ್ಯಮಶೀಲತೆ ಅಭಿವೃದ್ಧಿಯನ್ನು ಸಂಪೂರ್ಣವಾಗಿ ವ್ಯಕ್ತಿಸಲು ಸಮರ್ಥವಾದುದು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಉದ್ಯಮಶೀಲತೆ ಅಭಿವೃದ್ಧಿಯನ್ನು ಸಂಪೂರ್ಣವಾಗಿ ವ್ಯಕ್ತಿಸಲು ಸಮರ್ಥವಾದುದು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಮಂಗಳೂರು: ಉದ್ಯಮಶೀಲತೆ ಅಭಿವೃದ್ಧಿಯನ್ನು ಲಕ್ಷ್ಯರಹಿತವಾಗಿ ಕೊಡಲು ಅನುಕೂಲವಾದುದು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಸಂ. 1 ಕನ್ನಡ ದಿನಪತ್ರಿಕೆ

**ವಿಜಯವಾನಿ**

VIJAYAVANI • MANGALURU

10 DECEMBER 2024

**3**

**ಪ್ರದೇಶ ಸಮಾಚಾರ**

**ಸುದ್ದಿ ಕಾರ್ನರ್**

**ಲೆಕ್ಕಪರಿಶೋಧಕ ರಾಷ್ಟ್ರೀಯ ಸಮ್ಮೇಳನ**

ಮಂಗಳೂರು: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಮಂಗಳೂರು ವಿಭಾಗದ 'ದಕ್ಷ' ಚಾರ್ಟೆಡ್ ಅಕೌಂಟೆಂಟ್ಸ್ ಗಳ ಉದ್ಘಾಟನೆ ಸಮಾರಂಭವು ಡಿ.12 ಮತ್ತು 13ರಂದು ನಗರದ ಇಂಡಿಯಾನಾ ಕನ್ವೆನ್ಷನ್ ಸೆಂಟರ್ ನಲ್ಲಿ ಆಯೋಜಿಸಲಾಗಿದೆ.

ನಗರದ ಪತ್ರಿಕಾಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಐಸಿಎಐ ಮಂಗಳೂರು ಅಧ್ಯಕ್ಷ ಗೌತಮ್ ಪೈ ಡಿ. ಅವರು ಮಾತನಾಡಿ, ಸಮ್ಮೇಳನವನ್ನು ಐಸಿಎಐ ಮಾಜಿ ಅಧ್ಯಕ್ಷ ಸಿಎ ಅನೀಕೇತ್ ಸುನೀಲ್ ತಲಾಟ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಎರಡು ದಿನಗಳ ಸಮ್ಮೇಳನದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭರತ್ ರೈ ಚಂದಾನಿ, ಕೆ.ಕೆ. ಚೈತನ್ಯ, ಸಿಎ ದುರ್ಗೇಶ್ ಪಾಂಡೆ, ಸಿ.ಎ.ಕೆ.ಗುರುರಾಜ್ ಆಚಾರ್ಯ, ಬಿ.ಚಂದ್ರಕಾಂತ್ ರಾವ್ ಅವರು ಭಾಗವಹಿಸಲಿದ್ದಾರೆ ಎಂದು ಸಿಎ ಸಮುದಾಯದ ವ್ಯಕ್ತಿಪರಿಗ ವ್ಯಕ್ತಿಯ ನಿರ್ಣಾಯಕ ಅಂಶಗಳ ಬಗ್ಗೆ ತೊಡಗಿಸಿಕೊಳ್ಳಲು ಕಲಿಯಲು ಮತ್ತು ಜ್ಞಾನ ಪಡೆಯಲು ಸಮ್ಮೇಳನದಿಂದ ಅವಕಾಶವಾಗಲಿದೆ.

ಕಾರ್ಯಕ್ರಮದಲ್ಲಿ ಕರಾವಳಿ ಹಾಗೂ ನೆರೆಯ ರಾಜ್ಯಗಳಿಂದ 600ಕ್ಕೂ ಅಧಿಕ ಸಿಎ ವ್ಯಕ್ತಿಪರಿಗ ಭಾಗವಹಿಸಲಿದ್ದಾರೆ. ಅಕೌಂಟಿಂಗ್‌ನಲ್ಲಿ ತಂತ್ರಜ್ಞಾನ ಮತ್ತು ಆಟೋಮೇಷನ್, ಆದಾಯ ತೆರಿಗೆ ಮತ್ತು ಜಿಎಸ್ಟಿ ಬೆಳವಣಿಗೆ, ಸೈಬರ್ ಭದ್ರತೆ, ಫೋರನ್‌ಸಿಕ್ ಅಕೌಂಟಿಂಗ್ ಮತ್ತು ಇನ್‌ಸ್ಟಿಟ್ಯೂಟಸ್ ಸರ್ವಿಸಸ್ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ತಜ್ಞರ ಜತೆ ಚರ್ಚೆ ನಡೆಯಲಿದೆ ಎಂದು.

ಉಪಾಧ್ಯಕ್ಷ ಸಿಎ ಪ್ರಶಾಂತ್ ಪೈ, ಕಾರ್ಯದರ್ಶಿ ಸಿಎ ಡೇನಿಯಲ್ ಪಿರೇರಾ, ಕೋಶಾಧಿಕಾರಿ ಸಿಎ ಮಮತಾ ರಾವ್, ಸಿಎ ಪ್ರಸನ್ನ ಶೆಣೈ, ನಿಟಪೂರ್ವ ಅಧ್ಯಕ್ಷ ಸಿಎ ಗೌತಮ್ ನಾಯಕ್ ಉಪಸ್ಥಿತರಿದ್ದರು.

## 12ರಿಂದ ಲೆಕ್ಕ ಪರಿಶೋಧಕ ರಾಷ್ಟ್ರೀಯ ಸಮ್ಮೇಳನ

**ಮಂಗಳೂರು:** ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಮಂಗಳೂರು ವತಿಯಿಂದ ಚಾರ್ಟೆಡ್ ಅಕೌಂಟೆಂಟ್ಸ್ ಗಳ ರಾಷ್ಟ್ರೀಯ ಸಮ್ಮೇಳನ ಡಿ.12 ಮತ್ತು 13ರಂದು ನಗರದ ಇಂಡಿಯಾನಾ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದೆ ಎಂದು ಐಸಿಎಐ ಮಂಗಳೂರು ಅಧ್ಯಕ್ಷ ಗೌತಮ್ ಪೈ ಡಿ. ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, " ಐಸಿಎಐ ಮಾಜಿ ಅಧ್ಯಕ್ಷ ಸಿಎ ಅನೀಕೇತ್ ಸುನೀಲ್ ತಲಾಟ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಭಾಗವಹಿಸಲಿದ್ದಾರೆ. ಭರತ್ ರೈ ಚಂದಾನಿ, ಕೆ.ಕೆ. ಚೈತನ್ಯ, ಸಿಎ ದುರ್ಗೇಶ್ ಪಾಂಡೆ, ಸಿಎ ಕೆ. ಗುರುರಾಜ್ ಆಚಾರ್ಯ, ಬಿ. ಚಂದ್ರಕಾಂತ್ ರಾವ್ ಸೇರಿದಂತೆ ಹಲವು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಸಿಎ ಸಮುದಾಯದ ವ್ಯಕ್ತಿಪರಿಗ ವ್ಯಕ್ತಿಯ ನಿರ್ಣಾಯಕ ಅಂಶಗಳ ಬಗ್ಗೆ ತೊಡಗಿಸಿಕೊಳ್ಳಲು ಕಲಿಯಲು ಮತ್ತು ಜ್ಞಾನ ಪಡೆಯಲು ವೇದಿಕೆಯಾಗಿದೆ. ಕಾರ್ಯಕ್ರಮದಲ್ಲಿ ಕರಾವಳಿ ಹಾಗೂ ನೆರೆಯ ರಾಜ್ಯಗಳ 600ಕ್ಕೂ ಅಧಿಕ ಸಿಎ ವ್ಯಕ್ತಿಪರಿಗ ಭಾಗವಹಿಸಲಿದ್ದಾರೆ. ಎರಡು ದಿನಗಳ ಸಮ್ಮೇಳನದಲ್ಲಿ ಅಕೌಂಟಿಂಗ್‌ನಲ್ಲಿ ತಂತ್ರಜ್ಞಾನ ಮತ್ತು ಆಟೋಮೇಷನ್, ಆದಾಯ ತೆರಿಗೆ ಮತ್ತು ಜಿಎಸ್ಟಿ ಬೆಳವಣಿಗೆ, ಸೈಬರ್ ಭದ್ರತೆ, ಫೋರನ್‌ಸಿಕ್ ಅಕೌಂಟಿಂಗ್ ಮತ್ತು ಇನ್‌ಸ್ಟಿಟ್ಯೂಟಸ್ ಸರ್ವಿಸಸ್ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ತಜ್ಞರ ಜತೆ ಚರ್ಚೆ ನಡೆಯಲಿದೆ," ಎಂದರು.

ಉಪಾಧ್ಯಕ್ಷ ಸಿಎ ಪ್ರಶಾಂತ್ ಪೈ, ಕಾರ್ಯದರ್ಶಿ ಸಿಎ ಡೇನಿಯಲ್ ಪಿರೇರ, ಕೋಶಾಧಿಕಾರಿ ಸಿಎ ಮಮತಾ ರಾವ್, ಸಿಎ ಪ್ರಸನ್ನ ಶೆಣೈ, ನಿಟಪೂರ್ವ ಅಧ್ಯಕ್ಷ ಸಿಎ ಗೌತಮ್ ನಾಯಕ್ ಉಪಸ್ಥಿತರಿದ್ದರು.

## ಡಿ.12-13: ಐಸಿಎಐ ರಾಷ್ಟ್ರೀಯ ಸಮ್ಮೇಳನ 'ದಕ್ಷ'

**ಮಹಾನಗರ, ಡಿ.9:** ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಮಂಗಳೂರು ವತಿಯಿಂದ ಚಾರ್ಟೆಡ್ ಅಕೌಂಟೆಂಟ್ಸ್ ಗಳ ರಾಷ್ಟ್ರೀಯ ಸಮ್ಮೇಳನ 'ದಕ್ಷ' 12 ಮತ್ತು 13ರಂದು ನಗರದ ಇಂಡಿಯಾನಾ ಕನ್ವೆನ್ಷನ್ ಸೆಂಟರ್ ನಲ್ಲಿ ಆಯೋಜಿಸಲಾಗಿದೆ.

ನಗರದ ಪತ್ರಿಕಾಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಐಸಿಎಐ ಮಂಗಳೂರು ಅಧ್ಯಕ್ಷ ಗೌತಮ್ ಪೈ ಡಿ. ಅವರು ಮಾತನಾಡಿ, ಸಮ್ಮೇಳನವನ್ನು ಐಸಿಎಐ ಮಾಜಿ ಅಧ್ಯಕ್ಷ ಸಿಎ ಅನೀಕೇತ್ ಸುನೀಲ್ ತಲಾಟ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಎರಡು ದಿನಗಳ ಸಮ್ಮೇಳನದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭರತ್ ರೈ ಚಂದಾನಿ, ಕೆ.ಕೆ. ಚೈತನ್ಯ, ಸಿಎ ದುರ್ಗೇಶ್ ಪಾಂಡೆ, ಸಿ.ಎ.ಕೆ.ಗುರುರಾಜ್ ಆಚಾರ್ಯ, ಬಿ.ಚಂದ್ರಕಾಂತ್ ರಾವ್ ಅವರು ಭಾಗವಹಿಸಲಿದ್ದಾರೆ ಎಂದು ಸಿಎ ಸಮುದಾಯದ ವ್ಯಕ್ತಿಪರಿಗ ವ್ಯಕ್ತಿಯ ನಿರ್ಣಾಯಕ ಅಂಶಗಳ ಬಗ್ಗೆ ತೊಡಗಿಸಿಕೊಳ್ಳಲು ಕಲಿಯಲು ಮತ್ತು ಜ್ಞಾನ ಪಡೆಯಲು ಸಮ್ಮೇಳನದಿಂದ ಅವಕಾಶವಾಗಲಿದೆ.

ಕಾರ್ಯಕ್ರಮದಲ್ಲಿ ಕರಾವಳಿ ಹಾಗೂ ನೆರೆಯ ರಾಜ್ಯಗಳಿಂದ 600ಕ್ಕೂ ಅಧಿಕ ಸಿಎ ವ್ಯಕ್ತಿಪರಿಗ ಭಾಗವಹಿಸಲಿದ್ದಾರೆ. ಅಕೌಂಟಿಂಗ್‌ನಲ್ಲಿ ತಂತ್ರಜ್ಞಾನ ಮತ್ತು ಆಟೋಮೇಷನ್, ಆದಾಯ ತೆರಿಗೆ ಮತ್ತು ಜಿಎಸ್ಟಿ ಬೆಳವಣಿಗೆ, ಸೈಬರ್ ಭದ್ರತೆ, ಫೋರನ್‌ಸಿಕ್ ಅಕೌಂಟಿಂಗ್ ಮತ್ತು ಇನ್‌ಸ್ಟಿಟ್ಯೂಟಸ್ ಸರ್ವಿಸಸ್ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ತಜ್ಞರ ಜತೆ ಚರ್ಚೆ ನಡೆಯಲಿದೆ ಎಂದು.

ಉಪಾಧ್ಯಕ್ಷ ಸಿಎ ಪ್ರಶಾಂತ್ ಪೈ, ಕಾರ್ಯದರ್ಶಿ ಸಿಎ ಡೇನಿಯಲ್ ಪಿರೇರಾ, ಕೋಶಾಧಿಕಾರಿ ಸಿಎ ಮಮತಾ ರಾವ್, ಸಿಎ ಪ್ರಸನ್ನ ಶೆಣೈ, ನಿಟಪೂರ್ವ ಅಧ್ಯಕ್ಷ ಸಿಎ ಗೌತಮ್ ನಾಯಕ್ ಉಪಸ್ಥಿತರಿದ್ದರು.

## ದೇಶದ ಆರ್ಥಿಕತೆಗೆ ಕರಾವಳಿಯ ಕೊಡುಗೆ ಅಪಾರ

**ರಾಷ್ಟ್ರೀಯ ಕಾರ್ಯಾಗಾರದಲ್ಲಿ ಪ್ರಮೋದ್ ಮಧ್ವರಾಜ್**

**ಮಹಾನಗರ, ಡಿ. 12:** ದಕ್ಷ ಮತ್ತು ಉದ್ಯಮಶೀಲತೆ ಅಭಿವೃದ್ಧಿಯನ್ನು ಲಕ್ಷ್ಯರಹಿತವಾಗಿ ಕೊಡಲು ಅನುಕೂಲವಾದುದು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಮಂಗಳೂರು: ಉದ್ಯಮಶೀಲತೆ ಅಭಿವೃದ್ಧಿಯನ್ನು ಲಕ್ಷ್ಯರಹಿತವಾಗಿ ಕೊಡಲು ಅನುಕೂಲವಾದುದು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.



ಮಂಗಳೂರು: ಉದ್ಯಮಶೀಲತೆ ಅಭಿವೃದ್ಧಿಯನ್ನು ಲಕ್ಷ್ಯರಹಿತವಾಗಿ ಕೊಡಲು ಅನುಕೂಲವಾದುದು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಮಂಗಳೂರು: ಉದ್ಯಮಶೀಲತೆ ಅಭಿವೃದ್ಧಿಯನ್ನು ಲಕ್ಷ್ಯರಹಿತವಾಗಿ ಕೊಡಲು ಅನುಕೂಲವಾದುದು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.



**ವಿಜಯ ಕರ್ನಾಟಕ**

**ಚಾರ್ಟರ್ಡ್ ಅಕೌಂಟೆಂಟ್‌ಗಳ ರಾಷ್ಟ್ರೀಯ ಸಮ್ಮೇಳನ**



**ಚಾರ್ಟರ್ಡ್ ಅಕೌಂಟೆಂಟ್‌ಗಳ ರಾಷ್ಟ್ರೀಯ ಸಮ್ಮೇಳನ ಗುರುವಾರ ನಡೆಯಿತು.**

■ **ವಿಕ ಸುದ್ದಿಯೊಳಗೆ ಮಂಗಳೂರು** ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಮಂಗಳೂರು ವಹಿಯಿಂದ ಚಾರ್ಟರ್ಡ್ ಅಕೌಂಟೆಂಟ್‌ಗಳ ರಾಷ್ಟ್ರೀಯ ಸಮ್ಮೇಳನ 'ದಕ್ಷಿಣ' ನಗರದ ಎಕ್ಸಲೆಂಟ್ ಇಂಡಿಯನ್ ಸ್ಟಾಂಪ್‌ನಲ್ಲಿ ಗುರುವಾರ ನಡೆಯಿತು.

ಮಾಜಿ ಸಚಿವ ಪ್ರಮೋದ್ ಮಧ್ವಾಜ್ ಮಾತನಾಡಿ, ಉದ್ಯಮ ತೀವ್ರತೆಯ ಉತ್ಪಾದಕರ ಪಾತ್ರದಲ್ಲಿ ಲೆಕ್ಕ ಪರಿಶೋಧಕರ ಪಾತ್ರ ಮಹತ್ವದ್ದಾಗಿದೆ ಎಂದರು.

ಸಿಎ ಅನಿಕೇಶ್ ಸುನೀಲ್ ತಲಾಟಿ ಮಾತನಾಡಿ, ಐಸಿಎಐನ ಮಂಗಳೂರು ಶಾಖೆಯು ಕಾರ್ಯಾಚರಣೆಗಳಿಗೆ ಇನ್ನೂ ಹೆಚ್ಚು ಸಹಾಯ ನೀಡುವುದಾಗಿ ಭರವಸೆ ನೀಡಿದರು. 75 ವರ್ಷಗಳಲ್ಲಿ ಸಂಸ್ಥೆ ನಂಬಿಕೆ ಮತ್ತು ಸಮಗ್ರತೆಯನ್ನು ಉಳಿಸಿಕೊಂಡಿದೆ ಎಂದರು.

ಎರಡು ದಿನದ ಸಮ್ಮೇಳನದಲ್ಲಿ ತಜ್ಞರ ಜತೆ ಚರ್ಚೆ ನಡೆಯಿತು. ಐಸಿಎಐ ಮಂಗಳೂರು ಶಾಖೆಯ ಅಧ್ಯಕ್ಷ ಗೌತಮ್ ಪೈ ಡಿ. ಸ್ವಾಗತಿಸಿದರು. ಕಾರ್ಯದರ್ಶಿ ಡೇನಿಯಲ್ ಎಂ. ಪಿರೇರಾ ವಂದಿಸಿದರು.

ಸಮ್ಮೇಳನದ ಉಪಾಧ್ಯಕ್ಷ ಪ್ರಶಾಂತ್ ಪೈ, ಮುಖತಾ ರಾವ್, ಖಜಾನಾಚಿ ಗೌತಮ್ ನಾಯಕ್, ಮಾಜಿ ಅಧ್ಯಕ್ಷ ಪ್ರಸನ್ನ ಶೆಟ್ಟಿ ಉಪಸ್ಥಿತರಿದ್ದರು.

**ಪ್ರಜಾವಾಣಿ**

**'ಯಶಸ್ಸು ನಿರ್ಧರಿಸುವ ಲೆಕ್ಕಪರಿಶೋಧಕರು'**



ಮಂಗಳೂರು: ಒಬ್ಬ ಉದ್ಯಮಿಯ ಯಶಸ್ಸಿನಲ್ಲಿ ಲೆಕ್ಕಪರಿಶೋಧಕರು ನೀಡುವ ಸಲಹೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ದಿವ್ಯ ಮುಖಂಡ ಪ್ರದೀಪ್ ಮಧ್ವಾಜ್ ಹೇಳಿದರು.

ಐಸಿಎಐ ಆಫ್ ಇಂಡಿಯಾದ (ಐಸಿಎಐ) 75ನೇ ವಾರ್ಷಿಕೋತ್ಸವ ಅಂಗವಾಗಿ ದಕ್ಷಿಣ ಭಾರತದ ಎರಡು ದಿನಗಳ ರಾಷ್ಟ್ರೀಯ ಮಟ್ಟದ ಸಂಕರಣ 'ದಕ್ಷಿಣ' ಉದ್ಘಾಟನಾ ಸಮಾರಂಭದಲ್ಲಿ ಅವರು ಗುರುವಾರ ಮಾತನಾಡಿದರು.

'ಉದ್ಯಮಿಗಳಿಗೆ ತೆರಿಗೆ ಹಾಗೂ ಪರಿಣಾಮ ಸಂಬಂಧಿ ಅನುಕೂಲತೆಗಳ ಕುರಿತು ಸಲಹೆಗಳನ್ನು ಒದಗಿಸುವುದರಲ್ಲಿ ಲೆಕ್ಕಪರಿಶೋಧಕರು ಪರಿಣಾಮ ನೀಡಬೇಕೆಂದು ಕುರಿತು ಸಲಹೆಗಳನ್ನು ಉದ್ಯಮಿಗಳು ಕೇಳಬಹುದು. ನಂಬಿಕಾರದ ಲೆಕ್ಕಪರಿಶೋಧಕರು ನೀಡುವ ಸಲಹೆಗಳು ಉದ್ಯಮಿಗಳಿಗೆ ಉಪಯುಕ್ತವಾಗಿರುತ್ತವೆ. ಅದರ ಹಿಂದೆ ಲೆಕ್ಕಪರಿಶೋಧಕರ ಪ್ರಯತ್ನವನ್ನು ನಮ್ಮ ಸ್ನೇಹಿತರಾದ ಅಧ್ಯಕ್ಷರು ಹೊಂದಿದ ರಾಜ್ಯ ಮಹೋತ್ಸವದ ಸ್ವಾಗತದಲ್ಲಿ ನಮ್ಮ ಪರಿಷತ್ ಮುಂದುವರಿಯಬೇಕೆಂದು

ಅವರು ಹೇಳಿದರು. ಲೆಕ್ಕಪರಿಶೋಧಕರು ಪ್ರಮುಖ ಪಾತ್ರ ವಹಿಸುತ್ತವೆ ಎಂದು. ಐಸಿಎಐ ನಿರೀಕ್ಷಿಸುವ ಅಧ್ಯಕ್ಷ ಅನಿಕೇಶ್ ಸುನೀಲ್ ತಲಾಟಿ, 'ದಕ್ಷಿಣದಲ್ಲಿ ಪ್ರಸ್ತುತ ₹ 20 ಲಕ್ಷ ಕೊಟ್ಟು ಮಿಸ್‌ಸಿಟಿ ಹಾಗೂ ₹ 18 ಲಕ್ಷ ಕೊಟ್ಟು ಅದಾಯ ಶೇರಿಂಗ್ ಸಂಸ್ಥೆಗಳನ್ನು ಸ್ಥಾಪಿಸಿ ಅದರ ಹಿಂದೆ ಲೆಕ್ಕಪರಿಶೋಧಕರ ಪ್ರಯತ್ನವನ್ನು ನಮ್ಮ ಸ್ನೇಹಿತರಾದ ಅಧ್ಯಕ್ಷರು ಹೊಂದಿದ ರಾಜ್ಯ ಮಹೋತ್ಸವದ ಸ್ವಾಗತದಲ್ಲಿ ನಮ್ಮ ಪರಿಷತ್ ಮುಂದುವರಿಯಬೇಕೆಂದು

ಅವರು ಹೇಳಿದರು. ಲೆಕ್ಕಪರಿಶೋಧಕರು ಪ್ರಮುಖ ಪಾತ್ರ ವಹಿಸುತ್ತವೆ ಎಂದು. ಐಸಿಎಐ ನಿರೀಕ್ಷಿಸುವ ಅಧ್ಯಕ್ಷ ಅನಿಕೇಶ್ ಸುನೀಲ್ ತಲಾಟಿ, 'ದಕ್ಷಿಣದಲ್ಲಿ ಪ್ರಸ್ತುತ ₹ 20 ಲಕ್ಷ ಕೊಟ್ಟು ಮಿಸ್‌ಸಿಟಿ ಹಾಗೂ ₹ 18 ಲಕ್ಷ ಕೊಟ್ಟು ಅದಾಯ ಶೇರಿಂಗ್ ಸಂಸ್ಥೆಗಳನ್ನು ಸ್ಥಾಪಿಸಿ ಅದರ ಹಿಂದೆ ಲೆಕ್ಕಪರಿಶೋಧಕರ ಪ್ರಯತ್ನವನ್ನು ನಮ್ಮ ಸ್ನೇಹಿತರಾದ ಅಧ್ಯಕ್ಷರು ಹೊಂದಿದ ರಾಜ್ಯ ಮಹೋತ್ಸವದ ಸ್ವಾಗತದಲ್ಲಿ ನಮ್ಮ ಪರಿಷತ್ ಮುಂದುವರಿಯಬೇಕೆಂದು

**ವಿದೇಶಿ ಆಸ್ತಿ, ಆದಾಯದ ಘೋಷಣೆ ಮಾಹಿತಿ ಕಾರ್ಯಕ್ರಮ**



**ಐಂದೂರು, ಡಿ. 15:** ವಿದೇಶಿ ಆಸ್ತಿಗಳು ಮತ್ತು ಆದಾಯದ ಘೋಷಣೆಯ ಅಗತ್ಯದ ಕುರಿತಂತೆ ಮಾಹಿತಿ ನೀಡುವ ನಿಟ್ಟಿನಲ್ಲಿ ಕೆನರಾ ವಾಣಿಜ್ಯ ಸಂಸ್ಥೆಯ ಸಭಾಂಗಣದಲ್ಲಿ ಭವಿಷ್ಯದ ಡಿಜಿಟಲ್ ಕಾರ್ಯಕ್ರಮ ಶನಿವಾರ ಆಯೋಜನೆಗೊಂಡಿತು.

ಡಿ. 31 ರೊಳಗೆ ವಿದೇಶಿ ಆಸ್ತಿ ಮತ್ತು ಆದಾಯದ ರಿಟರ್ನ್ಸ್ ಫೈಲ್ ಮಾಡಬೇಕಾಗಿದ್ದು ಈ ನಿಟ್ಟಿನಲ್ಲಿ ಗೊಟ್ಟುಗಳ ಮೂಲಕ ಮಾಹಿತಿ ನೀಡಲಾಯಿತು. ಮಂಗಳೂರು ಆದಾಯ ತೆರಿಗೆ ಹೆಚ್ಚುವರಿ ನಿರ್ದೇಶಕ (ತನಿವಿ) ಸ್ವರೂಪ್ ಮಾಂಡವ್, ಬೆಂಗಳೂರಿನ ಎಫ್‌ಎಂಐಯ ಆದಾಯ ತೆರಿಗೆ ಜಂಟಿ ನಿರ್ದೇಶಕಿ ಶಾಮಲಾ ಡಿ.ಡಿ., ಬೆಂಗಳೂರಿನ ಎಫ್‌ಎಂಐಯ ಯುನಿಟ್ 3 ಮತ್ತು 4ರ ಆದಾಯ ತೆರಿಗೆ ಸಹಾಯಕ ನಿರ್ದೇಶಕ ಯೋಗೇಶ್ ಚಂದ್ರ, ಲೆಕ್ಕಪರಿಶೋಧಕ ವಿನೀಶ್ ಶೆಟ್ಟಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ಕೆಸಿಐಐ ಅಧ್ಯಕ್ಷ ಆನಂದ್ ಪೈ ಅವರು ಸ್ವಾಗತಿಸಿದರು. ಐಸಿಎಐ ಚೇರ್ಮನ್‌ನಿಎ ಗೌತಮ್ ಪೈ ಡಿ. ಅವರು ವಂದಿಸಿದರು. ಕೆಸಿಐಐ ಮತ್ತು ಐಸಿಎಐ ಪದಾಧಿಕಾರಿಗಳು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಲೆಕ್ಕಪರಿಶೋಧಕರು, ಉದ್ಯಮಿಗಳು, ವಿವಿಧ ಉದ್ಯಮಿಗಳು ಉಪಸ್ಥಿತರಿದ್ದರು.

**VIJAYAVANI**

**ಕೆಸಿಐಐ- ಐಸಿಎಐ ಜನಸಂಪರ್ಕ ಕಾರ್ಯಕ್ರಮದಲ್ಲಿ ಸ್ವರೂಪ್ ಮಾಹಿತಿ ವಿದೇಶಿ ಆಸ್ತಿ, ಆದಾಯ ಪರಿಷ್ಕರಣೆ ಅವಕಾಶ**



ಮಂಗಳೂರು ಕೆಸಿಐಐ ಮಿಲಿಟರಿಂಗ್ ಹಾಲ್‌ನಲ್ಲಿ ಐಸಿಎಐ ಜನಸಂಪರ್ಕ ಕಾರ್ಯಕ್ರಮದಲ್ಲಿ ಆದಾಯ ತೆರಿಗೆ (ತನಿವಿ) ಹೆಚ್ಚುವರಿ ನಿರ್ದೇಶಕ ಸ್ವರೂಪ್, ಬೆಂಗಳೂರು ಎಫ್‌ಎಂಐಯ ಆದಾಯ ತೆರಿಗೆ ಜಂಟಿ ನಿರ್ದೇಶಕಿ ಶಾಮಲಾ ಡಿ.ಡಿ., ಎಫ್‌ಎಂಐಯ ಬೆಂಗಳೂರು ಘಟಕ 3 ಮತ್ತು 4 ಆದಾಯ ತೆರಿಗೆಯ ಸಹಾಯಕ ನಿರ್ದೇಶಕ ಯೋಗೇಶ್ ಚಂದ್ರ ಮತ್ತು ಸಿಎ ಮಿಲಿಟರಿ ಶೆಟ್ಟಿ ಉಪಸ್ಥಿತರಿದ್ದರು.

ಯೋಗೇಶ್ ಚಂದ್ರ ಮತ್ತು ಸಿಎ ಮಿಲಿಟರಿ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.

ಕೆಸಿಐಐ ಅಧ್ಯಕ್ಷ ಆನಂದ್ ಪೈ ಸ್ವಾಗತಿಸಿದರು. ಐಸಿಎಐ ಮಂಗಳೂರು ಅಧ್ಯಕ್ಷ ಸಿಎ ಗೌತಮ್ ಪೈ ಡಿ. ವಂದಿಸಿದರು. ಕೆಸಿಐಐ ಮತ್ತು ಐಸಿಎಐ ಮಂಗಳೂರು ಪದಾಧಿಕಾರಿಗಳು, ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು, ಚಾರ್ಟರ್ಡ್ ಅಕೌಂಟೆಂಟ್‌ಗಳು, ಉದ್ಯಮಿಗಳು ಮತ್ತು ವಿವಿಧ ಉದ್ಯಮಿಗಳು ಉಪಸ್ಥಿತರಿದ್ದರು.

■ **ವಿಜಯವಾಣಿ ಸುದ್ದಿಪಾಲಕರು** ಮತ್ತು ಐಸಿಎಐ ಮಂಗಳೂರು ಅಂತಿಮವಾಗಿ ವಿದೇಶಿ ಆಸ್ತಿ ಮತ್ತು ಆದಾಯ ಘೋಷಣೆ ಮಹತ್ವದ ಕುರಿತು ಮಂಗಳೂರಿನ ಕೆಸಿಐಐ ಮಿಲಿಟರಿಂಗ್ ಹಾಲ್‌ನಲ್ಲಿ ಜನಸಂಪರ್ಕ ಕಾರ್ಯಕ್ರಮ ಆಯೋಜಿಸಿತು.

ವಿದೇಶಿ ಸೊಕ್ಕುಗಳ ಅಪರಾಧಗಳ, ವರದಿ, ಇತರ ಸೂಕ್ಷ್ಮತೆಗಳು ಮತ್ತು ಅನುಸಂಧೇಯದಲ್ಲಿ ಸಿಎಗಳ ಪಾತ್ರ ಕುರಿತು ವಿಷಯ ಮಂಡಿಸಿದ ಆದಾಯ ತೆರಿಗೆ (ತನಿವಿ) ಹೆಚ್ಚುವರಿ ನಿರ್ದೇಶಕ ಸ್ವರೂಪ್ ಮಾಂಡವ್ ಅವರು, ಡಿಸೆಂಬರ್ 31 ನವೀಕರಿಸುತ್ತಿದ್ದು, ಸ್ಥಳೀಯ ರಿಟರ್ನ್ಸ್‌ನಲ್ಲಿ ವಿದೇಶಿ ಆಸ್ತಿ ಮತ್ತು ಆದಾಯವನ್ನು ಪರಿಶೀಲಿಸಬಹುದು ಮತ್ತು ಘೋಷಿಸಬಹುದು ಎಂದರು.

ಬೆಂಗಳೂರು ಎಫ್‌ಎಂಐಯ ಆದಾಯ ತೆರಿಗೆ ಜಂಟಿ ನಿರ್ದೇಶಕಿ ಶಾಮಲಾ ಡಿ.ಡಿ., ಎಫ್‌ಎಂಐಯ ಬೆಂಗಳೂರು ಘಟಕ 3 ಮತ್ತು 4 ಆದಾಯ ತೆರಿಗೆಯ ಸಹಾಯಕ ನಿರ್ದೇಶಕ

ನಂ. 1 ಕನ್ನಡ ದಿನಪತ್ರಿಕೆ

**ವಿಜಯವಾಣಿ**

• VIJAYAVANI • MANGALURU

**5**

**ವಿವಾದ್ ಸೇ ವಿಶ್ವಾಸ್ ಯೋಜನೆ**

**ಮಂಗಳೂರು:** ಐಸಿಎಐ ಮಂಗಳೂರು ಶಾಖೆ ವತಿಯಿಂದ ಆದಾಯ ತೆರಿಗೆ ಇಲಾಖೆಯ ಸಹಯೋಗದಲ್ಲಿ ವಿವಾದ್ ಸೇ ವಿಶ್ವಾಸ್ ಯೋಜನೆ ಕುರಿತು ಮಾಹಿತಿ

» **ಮಾಹಿತಿ ಕಾರ್ಯಕ್ರಮ** ಕಾರ್ಯಕ್ರಮ ನಡೆಯಿತು. ಆದಾಯ ತೆರಿಗೆಯ ಸಹಾಯಕ ಅಯುಕ್ತ ಜಾಬಿ ಬಾರ್ಲೋ ಡೇರಿಕ್ ಅವರು ಯೋಜನೆಯ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವ ಬಗ್ಗೆ ವಿವರ ನೀಡಿದರು. ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಅಯುಕ್ತ ಮಣಿಕಂಠನ್ ಮತ್ತು ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಅಯುಕ್ತ ಡಾ.ಶಂಕರ್ ಗಣೇಶ್ ಅವರು ಯೋಜನೆಯ ಬಗ್ಗೆ ಅಭಿಪ್ರಾಯ ಮಂಡಿಸಿದರು. ಆದಾಯ ತೆರಿಗೆ ಇಲಾಖೆಯ ಸಹಾಯಕ ಅಯುಕ್ತ ರಾಬರ್ಟ್ ಕ್ಯಾನ್ಸಲಿನೊ, ಮಂಗಳೂರು ಶಾಖೆಯ ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಐಸಿಎಐ ಮಂಗಳೂರು ಶಾಖೆಯ ಅಧ್ಯಕ್ಷ ಸಿಎ ಗೌತಮ್ ಪೈ ಡಿ ಸ್ವಾಗತಿಸಿದರು. ಉಪಾಧ್ಯಕ್ಷ ಸಿಎ ಪ್ರಶಾಂತ್ ಪೈ ಕಾರ್ಯಕ್ರಮ ನಿರೂಪಿಸಿದರು.



## ಮಾಹಿತಿ ಕಾರ್ಯಕ್ರಮ

ಮಹಾನಗರ.

**ಡಿ. 24:** ಐಸಿಎಐ ಮಂಗಳೂರು ಶಾಖೆ ವತಿಯಿಂದ ಆದಾಯ ತೆರಿಗೆ ಇಲಾಖೆ ಸಹಯೋಗದಲ್ಲಿ 'ವಿವಾಧ ಸೇ



ವಿವಾಧ ಯೋಜನೆ ಕುರಿತಂತೆ ಮಾಹಿತಿ ಕಾರ್ಯಕ್ರಮ ಆಯೋಜಿಸಲಾಯಿತು. ಆದಾಯ ತೆರಿಗೆ ಸಹಾಯಕ ಆಯುಕ್ತ ಜಾಬ್ ಚಾರ್ಲ್ಸ್ ಚೇಕ್ ಯೋಜನೆ ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎನ್ನುವ ಕುರಿತಂತೆ ಸಮಗ್ರ ವಿವರಣೆ ನೀಡಿದರು. ಹೆಚ್ಚುವರಿ ಆಯುಕ್ತರಾದ ಮೋಣ್ ಚಂದ್, ಡಾ| ಶಂಕರ್ ಗಣೇಶ್ ಅವರು ಯೋಜನೆ ಕುರಿತಂತೆ ತಮ್ಮ ಅಭಿಪ್ರಾಯವನ್ನು ವಿವರಿಸಿದರು. ಆದಾಯ ತೆರಿಗೆ ಸಹಾಯಕ ಆಯುಕ್ತ ರಾಜಕುಮಾರ್ ಕ್ಯಾನ್ಸಲಿನೋ, ಆಡಳಿತ ಸಮಿತಿ ಸದಸ್ಯರು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಲೆಕ್ಕ ಪರಿಶೋಧಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಐಸಿಎಐ ಮಂಗಳೂರು ಶಾಖೆಯ ಚೇರ್ಮನ್ ಸಿಎ ಗೌತಮ್ ಪೈ ಡಿ. ಸ್ವಾಗತಿಸಿದರು. ಉಪಾಧ್ಯಕ್ಷ ಸಿಎ ಪ್ರಶಾಂತ್ ಪೈ ಕಾರ್ಯಕ್ರಮ ನಿರೂಪಿಸಿದರು.

## ದಿ ಉಳ್ಳಾಲ ಶ್ರೀನಿವಾಸ ಮಲ್ಯ ಸಂಸ್ಕರಣೆ



**ಪದೀಲ್, ಡಿ. 18:** ಮಂಗಳೂರು ನಗರದ ಸರ್ವಕೋಮುವಿ ಬೆಳವಣಿಗೆಗಾಗಿ, ವಿಮಾನ ನಿಲ್ದಾಣ, ರಾಷ್ಟ್ರೀಯ ಎಂಜಿನಿಯರಿಂಗ್ ಕಾಲೇಜು, ಸರ್ವಜನು ಬಂದರು, ಬೃಹತ್ ಸೇತುವೆ, ರಾಷ್ಟ್ರೀಯ ಹೆದ್ದಾರಿ, ರಸಗೊಬ್ಬರ ಕಾರ್ಖಾನೆ, ಇತ್ಯಾದಿ ಹೆತ್ತಾರು ಯೋಜನೆಗಳನ್ನು ಕಾರ್ಯಗತ ಗೊಳಿಸಿದ, ಅಭಿವೃದ್ಧಿ ಹರಿಕಾರ ದಿ ಉಳ್ಳಾಲ ಶ್ರೀನಿವಾಸ ಮಲ್ಯ ಇವರ 59ನೇ ಪುಣ್ಯತಿಥಿ ಅಂಗವಾಗಿ ಪದೀಲ್ ಜಂಕ್ಷನ್ನಲ್ಲಿರುವ ಶಿಲಾ ಪ್ರತಿಮೆಗೆ ಗೌರವ ಸಲ್ಲಿಸಲಾಯಿತು. ವಿಶ್ವ ಕೊರಣೆ ಕೇಂದ್ರ, ಕೆನರಾ ಚೇಂಬರ್ ಆಫ್ ಕಾರ್ಪೊರೇಷನ್ ಮತ್ತು ಲೆಕ್ಕ ಪರಿಶೋಧಕರ ಸಂಘ

ಬಂಟಿಯಾಗಿ ಕಾರ್ಯಕ್ರಮ ಆಯೋಜಿಸಿತ್ತು. ಸಿ.ಎ. ನಂದಗೋಪಾಲ ಶೆಟ್ಟಿ, ಡಾ| ಕೆ. ಮೋಹನ ಪೈ, ಅನಂದ ಜಿ. ಪೈ, ಸಿ.ಎ.ಗೌತಮ್ ಪೈ ಅವರು ಮಲ್ಲರ ಸೇವೆಯನ್ನು ಕೊಂಡಾಡಿದರು. ಉಳ್ಳಾಲ ದೇವಾಲಯದ ಟ್ರಸ್ಟಿ ಶ್ರೀಕರ ಕಣಿ, ನವೀನ ನಾಯಕ, ಸುರೇಂದ್ರ ಪೈ, ಅನಿಲ್ ಪೈ, ಪ್ರಮುಖರಾದ ಅಹಮ್ಮದ್ ಮುದಸರ್, ಅದಿತ್ಯ ಪೈ, ಕಾರ್ಪೊರೇಟರ್ ಕಿಶೋರ್ ಕೊಟ್ಟಾರ್, ಮಾಜಿ ಕಾರ್ಪೊರೇಟರ್ ವಿಜಯ ಕುಮಾರ್, ವಿಲಿಯಂ ಡಿ'ಸೋಜಾ, ಡಿ. ರಮೇಶ್ ನಾಯಕ, ಬಿ.ಆರ್. ಭಟ್, ಡಾ| ಬಿ. ದೇವದಾಸ್ ಪೈ ವಿಭಿನ್ನ ಭಾಗವಹಿಸಿ ಪುಷ್ಪನಮನ ಸಲ್ಲಿಸಿದರು.

## ಸೃಷ್ಟಿಯ ಐತಿಹ್ಯ, ಸಾಮುದಾಯಿಕ ಹಿನ್ನೆಲೆ, ಆಧುನಿಕ ಬೆಳವಣಿಗೆ ಆಧರಿಸಿ ನಾಮಕರಣಕ್ಕೆ ಬೇಡಿಕೆ | ಆಕೀಪಣೆ, ಸಲಹೆಗಳನ್ನು ಆಹ್ವಾನಿಸಿದ ಬಳಿಕ ಪರಿಶೀಲಿಸಿ, ಮುಂದಿನ ಹೆಜ್ಜೆ ಇಡಲಿರುವ ಪಾಲಿಕ್ ರಸ್ತೆ, ಸರ್ಕಲ್ ಗೆ ಸೃಷ್ಟಿಯ ನಾಮಕರಣ ಪ್ರಸ್ತಾವ

**ಕಾರ್ಪೊರೇಷನ್ ಅಧೀನಕ್ಕೆ ಬಿಟ್ಟು ಕೊಡಲಾಗುವ ರಸ್ತೆ**  
ಕಾರ್ಪೊರೇಷನ್ ಅಧೀನಕ್ಕೆ ಬಿಟ್ಟು ಕೊಡಲಾಗುವ ರಸ್ತೆಗಳ ಪಟ್ಟಿ ಈ ಕೆಳಕಂಡಂತಿರುತ್ತದೆ: 1. ಕಾರ್ಪೊರೇಷನ್ ಅಧೀನಕ್ಕೆ ಬಿಟ್ಟು ಕೊಡಲಾಗುವ ರಸ್ತೆಗಳ ಪಟ್ಟಿ. 2. ಕಾರ್ಪೊರೇಷನ್ ಅಧೀನಕ್ಕೆ ಬಿಟ್ಟು ಕೊಡಲಾಗುವ ರಸ್ತೆಗಳ ಪಟ್ಟಿ.

**ಕಾರ್ಪೊರೇಷನ್ ಅಧೀನಕ್ಕೆ ಬಿಟ್ಟು ಕೊಡಲಾಗುವ ರಸ್ತೆ**  
ಕಾರ್ಪೊರೇಷನ್ ಅಧೀನಕ್ಕೆ ಬಿಟ್ಟು ಕೊಡಲಾಗುವ ರಸ್ತೆಗಳ ಪಟ್ಟಿ ಈ ಕೆಳಕಂಡಂತಿರುತ್ತದೆ: 1. ಕಾರ್ಪೊರೇಷನ್ ಅಧೀನಕ್ಕೆ ಬಿಟ್ಟು ಕೊಡಲಾಗುವ ರಸ್ತೆಗಳ ಪಟ್ಟಿ. 2. ಕಾರ್ಪೊರೇಷನ್ ಅಧೀನಕ್ಕೆ ಬಿಟ್ಟು ಕೊಡಲಾಗುವ ರಸ್ತೆಗಳ ಪಟ್ಟಿ.

**ಕಾರ್ಪೊರೇಷನ್ ಅಧೀನಕ್ಕೆ ಬಿಟ್ಟು ಕೊಡಲಾಗುವ ರಸ್ತೆ**  
ಕಾರ್ಪೊರೇಷನ್ ಅಧೀನಕ್ಕೆ ಬಿಟ್ಟು ಕೊಡಲಾಗುವ ರಸ್ತೆಗಳ ಪಟ್ಟಿ ಈ ಕೆಳಕಂಡಂತಿರುತ್ತದೆ: 1. ಕಾರ್ಪೊರೇಷನ್ ಅಧೀನಕ್ಕೆ ಬಿಟ್ಟು ಕೊಡಲಾಗುವ ರಸ್ತೆಗಳ ಪಟ್ಟಿ. 2. ಕಾರ್ಪೊರೇಷನ್ ಅಧೀನಕ್ಕೆ ಬಿಟ್ಟು ಕೊಡಲಾಗುವ ರಸ್ತೆಗಳ ಪಟ್ಟಿ.

## VIJAYAVANI ಐಸಿಎಐ ಸಂವಾದಾತ್ಮಕ ಅಧಿವೇಶನ



ಶ್ರೀನಿವಾಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಐಸಿಎಐನ ಅಧ್ಯಯನ ಮಂಡಳಿಯಿಂದ ಸಂವಾದಾತ್ಮಕ ಅಧಿವೇಶನ ನಡೆಯಿತು.

ಮಂಗಳೂರು: ಶ್ರೀನಿವಾಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಐಸಿಎಐನ ಅಧ್ಯಯನ ಮಂಡಳಿಯಿಂದ ಸಂವಾದಾತ್ಮಕ ಅಧಿವೇಶನ ನಡೆಯಿತು. ಐಸಿಎಐ ಅಧ್ಯಯನ ಮಂಡಳಿಯ ಅಧ್ಯಕ್ಷ ಡಾ. ರಾಜ್‌ಕುಮಾರ್ ಅಡುಕಿಯಾ ಅವರು ಪರಿಚ್ಛಾ ಸಿದ್ಧತೆ ಬಗ್ಗೆ ಸಲಹೆಗಳನ್ನು ನೀಡಿದರು. ಅಧ್ಯಯನವನ್ನು ಸರಿಯಾದ ರೀತಿಯಲ್ಲಿ ಮಾಡಬೇಕು, ಮಾಡುವ ಕೆಲಸದಲ್ಲಿ ಉತ್ಸಾಹವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಬಿಬಿಎಸ್ ಅಧ್ಯಕ್ಷ ಸದಸ್ಯ ಡಾ.ಎಂ.ಎಸ್. ಜಾಧವ್, ಸಿಎ ಮಂಗಳೂರು ಶಾಖೆಯ ಅಧ್ಯಕ್ಷ ಗೌತಮ್ ಪೈ ಡಿ., ಡೀನ್ ಡಾ.ಪ್ರವೀಣ್ ಉಪಸ್ಥಿತರಿದ್ದರು.

## ಶ್ರೀನಿವಾಸ್ ವಿವಿಯ ವಿದ್ಯಾರ್ಥಿಗಳೊಂದಿಗೆ ಐಸಿಎಐನಿಂದ ಸಂವಾದ

**ಮುಕ್ತ. ಡಿ. 28:** ಇಲ್ಲಿನ ಶ್ರೀನಿವಾಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಜೀವನದಲ್ಲಿ ಸಾರ್ಥಕತೆ ಸಾಧಿಸುವ ಹಾಗೂ ಪರಿಣಿತ ತಯಾರಿಯ ಕುರಿತು ಸಂವಾದ ನಡೆಯಿತು. ಐಸಿಎಐ ಬೋರ್ಡ್ ಆಫ್ ಸ್ಟಡೀಸ್ ಅಧ್ಯಕ್ಷ ಡಾ| ರಾಜ್‌ಕುಮಾರ್ ಅಡುಕಿಯಾ ಅವರು ಸಂವಾದ ನಡೆಸಿದರು. ಅಧ್ಯಯನ ಸರಿಯಾದ ರೀತಿಯಲ್ಲಿ ಮಾಡಿದರೆ ವಿನೋದಮಯವಾಗಿರುತ್ತದೆ. ಮಂಗಳೂರು ಬ್ಯಾಂಕ್ ಆಫ್ ಅಧ್ಯಕ್ಷ ಸಿಎ



ನಾವು ಮಾಡುವ ಕೆಲಸದಲ್ಲಿ ಉತ್ಸಾಹ ಬೆಳೆಸಿ ಗೌತಮ್ ಪೈ ಡಿ., ಡೀನ್ ಡಾ| ಪ್ರವೀಣ್, ಕೊಳ್ಳುವುದರ ಮೇಲೆ ಒತ್ತು ನೀಡಿ ಎಂದರು. ಪ್ರಮುಖರಾದ ಸಿಎ ಡಾ| ಎಂ.ಎಸ್. ಮಂಗಳೂರು ಬ್ಯಾಂಕ್ ಆಫ್ ಅಧ್ಯಕ್ಷ ಸಿಎ ಜಾಧವ್ ಉಪಸ್ಥಿತರಿದ್ದರು.